



ಕರಡಿ ಮತ್ತು ನರಿ ಕಥೆ

■ ಕೆ.ಆರ್. ರವಿಕಿರಣ್, ದೊಡ್ಡಬಳ್ಳಾಪುರ

ದಟ್ಟ ಅರಣ್ಯವೊಂದರಲ್ಲಿ ಹಲವು ಪ್ರಾಣಿಗಳು ಸುಖ ಜೀವನ ಮಾಡುತ್ತಿದ್ದವು. ಅವುಗಳಲ್ಲಿ ಕರಡಿ ಮತ್ತು ನರಿ ಗೆಳೆಯರಾಗಿದ್ದವು. ಅದೊಂದು ಮಳೆಗಾಲ, ನರಿಗೆ ಎಲ್ಲೂ ಆಹಾರ ಸಿಗಲಿಲ್ಲ. ಒಂದು ದಿನ ತನ್ನ ಗುಹೆಯಲ್ಲಿ ಕುಳಿತು ಗಾಢ ಯೋಚನೆಯಲ್ಲಿ ಮುಳುಗಿತು. ಏನೋ ಹೊಳೆದವನಂತೆ ತಟ್ಟನೆ ಎದ್ದು, ನರಿ ಕರಡಿಯ ಬಳಿಗೆ ಬಂದಿತು.

'ಏನು ನರಿಯಣ್ಣ, ಅನಿರೀಕ್ಷಿತ ಆಗಮನ? ಏನಾದರೂ ಸಹಾಯವಾಗಬೇಕಿತ್ತೇ?' ಎಂದು ಕರಡಿ ಪ್ರಶ್ನಿಸಿತು. 'ಹೌದು ಕರಡಿರಾಯ, ನಾನುನೀನು ಆತ್ಮೀಯ ಗೆಳೆಯರಲ್ಲವೇ.. ಅದಕ್ಕಾಗಿ ನಾವಿಬ್ಬರೂ ಸೇರಿ ಒಂದು ಉದ್ಯೋಗ ಮಾಡೋಣ' ಎನಿಸುತ್ತಿದೆ ಎಂದು ತನ್ನ ಮನದಾಸೆಯನ್ನು ತಿಳಿಸಿತು. ಕರಡಿಗೂ ಈ ಪ್ರಸ್ತಾವ ಒಪ್ಪಿಗೆ ಎನಿಸಿತು. ಕರಡಿನೆಗಲಿನ್ನು ಹೊತ್ತು ಕಾಡಂಚಿಗೆ ಬಂದಿತು. ನರಿ ಕರಡಿಯನ್ನೇ ಹಿಂಬಾಲಿಸಿತು. ಒಂದು ವಿಶಾಲವಾದ ಜಾಗವನ್ನು ಕಂಡು ಇಲ್ಲಿ ಬೇಸಾಯ ಮಾಡೋಣ ಎಂದು ನೆಲವನ್ನು ಹಸನು ಮಾಡಲು ಆರಂಭಿಸಿದವು. ಮಳೆಗಾಲವಾದ್ದರಿಂದ ಭೂಮಿ ಹದವಾಗಿತ್ತು. ಕಲ್ಲುಮುಳ್ಳು ಆಯ್ದು ಸಮತಟ್ಟಾಗಿಡಿತು.

ಕರಡಿನೊಗವನ್ನು ಹೆಗಲಮೇಲೆ ಹೊತ್ತು ನಡೆಯುತ್ತಿತ್ತು. ನರಿಯಣ್ಣ, ನೇಗಿಲು ಹಿಡಿದು ಉಳುಮೆಯಲ್ಲಿ ತೊಡಗಿತು. ಕಷ್ಟವೆಲ್ಲಾ ಕರಡಿಗೇ; ಸುಖದ ಕೆಲಸ ಮಾತ್ರ ನರಿಗೆ ಪ್ರಾಪ್ತವಾಯಿತು. ನಂತರ ಯಾವ ಬೀಜ ಬಿತ್ತೋಣ ಎಂಬ ಚರ್ಚೆ ನಡೆಯಿತು. 'ಯಾವುದೇ ಬೆಳೆ ಬೆಳೆಯಲಿ, ಮೇಲಿನದ್ದೆಲ್ಲಾ ಒಬ್ಬರಿಗೆ, ಕೆಳಗಿನದ್ದೆಲ್ಲಾ ಇನ್ನೊಬ್ಬರಿಗೆ' ಎಂದು ತೀರ್ಮಾನಿಸಿದವು. ಹಾಗಾದರೆ ಈಗ ನೆಲಗಡಲೆ ಹಾಕೋಣವೆಂದಿತು ನರಿ. ಪೆದ್ದು ಕರಡಿ ನರಿಯ ತಂತ್ರ ಅರಿಯದೆ ಆಗಬಹುದು ನರಿಯಣ್ಣ ಎಂದು ಒಪ್ಪಿಗೆ ಸೂಚಿಸಿತು. ಬೀಜ ಬಿತ್ತಿದವು. ಆ ವರ್ಷ ಒಳ್ಳೆಯ ಫಸಲು ಬಂತು. ಇಬ್ಬರೂ ಸೇರಿ ಫಲವನ್ನು ರಾಶಿ ಮಾಡಿದವು. ಹಿಂದೆ ಆಡಿದ ಮಾತಿನಂತೆ ನೆಲಗಡಲೆ ನರಿಗೆ ಸೇರಿತು. ಮೇಲಿನ ಸೊಪ್ಪು ಕರಡಿ ಪಾಲಾಯಿತು. ಸಹಜವಾಗಿಯೇ ಬೇಸರಗೊಂಡ ಕರಡಿ, 'ಮುಂದಿನ ಬಾರಿ ಮೇಲಿನದು ನಿನಗೆ, ಕೆಳಗಡೆಯದು ನನಗೆ' ಎಂದಿತು. ಅದಕ್ಕೇನಂತೆ, ಹಾಗೆಯೇ ಆಗಲಿ ಎಂದಿತು ನರಿ. ವರ್ಷ ಕಳೆದು ಮುಂಗಾರು ಆರಂಭವಾಯಿತು. ಈ ಬಾರಿ ಜೋಳ ಬಿತ್ತುವ ನಿರ್ಧಾರ ಕೈಗೊಂಡ ಗೆಳೆಯರು ಕೃಷಿಯಲ್ಲಿ ತೊಡಗಿದರು. ಮೇಲಿನ ಫಸಲು

ನರಿಗೆ ಹೋಯಿತು; ಬೇರುಕಾಂಡ ಮಾತ್ರ ಕರಡಿಗೇ ಉಳಿಯಿತು.

ಮತ್ತೆ ಕರಡಿಗೇ ನಿರಾಸೆಯಾಯಿತು. 'ಹೋಗಯ್ಯ ಹೋಗು, ನೀನು ಮಹಾ ಮೋಸಗಾರ. ತಂತ್ರಗಾರ. ನಿನ್ನ ಸಹವಾಸವೇ ಬೇಡ, ಈ ಬಾರಿ ನಾನೇ ನನಗೆ ಬೇಕಾದ್ದು ಬೆಳೆಯುತ್ತೇನೆ' ಎಂದು ಹೇಳಿ ಗೆಣಸು ಬೆಳೆಯಿತು. ಗೆಳೆತನ ಮರೆತ ನರಿ, ಸರಿರಾತ್ರಿಯಲ್ಲಿ ಬಂದು ಗೆಣಸನ್ನು ಕದ್ದು ತಿನ್ನುವ ಕುತಂತ್ರ ಮಾಡಿತು.

ನರಿಯ ಉಪಚರದಿಂದ ಕೋಪಗೊಂಡ ಕರಡಿ, 'ದುಷ್ಟರನ್ನು ಕಂಡರೆ ದೂರ ಇರು' ಎಂದು ಹಿರಿಯರು ಹೇಳಿರೋದು ನಿನ್ನಂತಹ ಕುತಂತ್ರಿಯನ್ನು ಕಂಡೇ ಇರಬೇಕು ಎಂದು ಶಪಿಸುತ್ತಾ ಆ ಕಾಡನ್ನೇ ತೊರೆದು ಮತ್ತೊಂದು ಕಡೆ ತನ್ನ ದುಡಿಮೆ ಆರಂಭಿಸಿತು. ■

ಗಾಡಿ

ಚುಕುಬುಕು ಚುಕುಬುಕು
ರೈಲು ಬಂಡಿ
ಆತ್ಮೆ ಬರ್ತಾಳ್
ಏರಿ ಬಂಡಿ
ತರ್ತಾಳ್ ನನ್ನ
ರವೆಯ ಉಂಡಿ

ಫುಲ್ ಫುಲ್ ಫುಲ್ ಫುಲ್
ಎತ್ತಿನ ಗಾಡಿ
ಏರಿ ಬರ್ತಾಳ್
ಅಜ್ಜಾ ಅಜ್ಜಿ
ತರ್ತಾಳ್ ನನ್ನ
ಮೋಟರ್ ಗಾಡಿ

ಪೊಂ ಪೊಂ ಪೊಂ ಪೊಂ
ಮೋಟರ್ ಗಾಡಿ
ಅಕ್ಕಾ ಮಾಮಾ
ಬರ್ತಾಳ್ ಜೋಡಿ

ಸೂಟು ಬೂಟು
ತರ್ತಾಳ್ ಕೂಡಿ

ಡುರ್ ಡುರ್ ಡುರ್ ಡುರ್
ಮೋಪೆಡ್ ಏರಿ
ಬರ್ತಾನ್ ಅಣ್ಣಾ
ಊರಿಂದೋಡಿ
ತರ್ತಾನ್ ನನ್ನ
ಶಾಲೆಯ ಅಂಗಿ

ಟ್ರೆಣ್ ಟ್ರೆಣ್ ಟ್ರೆಣ್ ಟ್ರೆಣ್
ಸೈಕಲ್ ನೋಡಿ
ಸಾಲ್ವಾಗ್ ಕೊಟ್ಟಾರ್
ಚೆಂದದ ಗಾಡಿ
ಶಾಲೆಗೆ ಹೋಗ್ತಾನೆ
ತಂಗಿಯ ಜೋಡಿ.

■ ಲಕ್ಷ್ಮಣ್ ಜಮದಾಡೆ,
ಅರ್ಜುಣಿ